



February 15, 2024

DGM – Corporate Relations
BSE Ltd.
Phiroze Jeejeebhoy Towers
Dalal Street
Mumbai – 400 001
Scrip Code: 500408

The Listing Department
National Stock Exchange of India Ltd.
Exchange Plaza, Plot No. C-1, Block G
Bandra – Kurla Complex, Bandra (East)
Mumbai – 400 051
Scrip Code: TATAELXSI

Dear Sir / Madam,

Sub.: Newspaper publication – Intimation regarding dispatch of Postal Ballot Notice and E-Voting Information

Pursuant to Regulations 30 of SEBI (Listing Obligations and Disclosure Requirements) Regulations 2015, we herewith enclose the copies of the notice to the shareholders regarding dispatch of Postal Ballot Notice and E-voting information, published on February 15, 2024 in 'Financial Express' and 'Udayakala'.

Further, we wish to inform you that the Postal Ballot Notice along with the explanatory statement dated February 13, 2024, seeking approval from the Members of the Company for the matters set out therein, was dispatched electronically through e-mail to the Members of the Company on February 14, 2024, in compliance with the circulars issued the Ministry of Corporate Affairs and SEBI.

This is for your information and records.

Best Regards,

For Tata Elxsi Limited

Cauveri Sriram
Company Secretary & Compliance Officer

Encl.: Newspaper publications

TATA ELXSI

Registered Office **Tata Elxsi Limited** ITPB Road Whitefield Bangalore 560 048 India
Tel +91 80 2297 9123 Fax +91 80 2841 1474
www.tataelxsi.com

(CIN-L85110KA1989PLC009968)

BLUE HORIZON INVESTMENTS LIMITED						
CORPORATE IDENTITY NO. L15142PB1988PLC008614						
Regd. Office: Ballarpur Paper Mills, P.O. Ballarpur - 442901, Dist. Chandrapur, Maharashtra						
STATEMENT OF UNAUDITED FINANCIAL RESULTS FOR THE QUARTER ENDED 31ST DECEMBER, 2023						
S. No.	Quarter ended		Year to date	Quarter ended		Year ended
	31.12.2023	30.09.2023	31.12.2023	31.12.2022	31.03.2023	31.03.2023
(Unaudited) (Unaudited) (Unaudited) (Unaudited) (Unaudited) (Unaudited)						
PART-1						
1	Total Income from Operations	1.94	1.91	5.77	1.95	7.85
2	Net Profit / (Loss) for the period (before Tax, Exceptional and/or Extraordinary Items)	0.30	0.77	1.57	0.50	3.38
3	Net Profit / (Loss) for the period before Tax (after Exceptional and/or Extraordinary Items)	0.30	0.77	1.57	0.50	3.38
4	Net Profit / (Loss) for the period after Tax (after Exceptional and/or Extraordinary Items)	0.30	0.77	1.57	0.50	3.38
5	Total Comprehensive Income for the period (Comprising Profit / (Loss) for the period (after tax) and Other Comprehensive Income (after tax))	0.30	0.77	1.57	0.50	3.38
6	Equity Share Capital	5.01	5.01	5.01	5.01	5.01
7	Reserves (excluding Revaluation Reserve) as shown in the Audited Balance Sheet of previous year	-	-	-	-	281.63
8	Earnings Per Share (of Rs. 10/- each) (for continuing and discontinued operations) -					
	1. Basic:	0.61	1.54	3.14	1.00	6.75
	2. Diluted:	0.61	1.54	3.14	1.00	6.75

Notes:

a) The above Financial Results for the quarter ended December 31, 2023 have been prepared as per Ind AS rules and reviewed and recommended by the Audit committee and have been approved and taken on record by the Board of Directors at its meeting held on February 14, 2024 and the Statutory Auditors of the Company have provided Audit Report for the detailed Audited Financial Results.

b) The above is an extract of the detailed format of Quarterly/Annual Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly/Annual Financial Results are available on the websites of the stock Exchange(s) and the listed entity. (www.bhl.co.in).

For Blue Horizon Investments Ltd. Sd/- CFO Dated: 14.02.2024

NATCO Pharma Limited							
Regd. Office: NATCO HOUSE, Road No.2, Banjara Hills, Hyderabad-500 034. Phone: 040-23547532, Email: investors@natcopharma.co.in, CIN: L24230TG1981PLC003201, www.natcopharma.co.in							
Extract of Unaudited Consolidated Financial Results for the Quarter and Nine Months Ended December 31, 2023							
Sl. No.	Particulars	Quarter ended (Unaudited)		Nine months ended (Unaudited)		Year ended (Audited)	
		31/12/2023	30/09/2023	31/12/2022	31/12/2023	31/12/2022	31/03/2023
1	Revenue from operations	7,586	10,314	4,925	29,305	18,092	27,071
2	Net Profit / (Loss) for the period (before Tax, Exceptional and/or Extraordinary Items)	2,563	4,396	814	11,959	5,375	8,619
3	Net Profit / (Loss) for the period before tax (after Exceptional and/or Extraordinary Items)	2,563	4,396	814	11,959	5,375	8,619
4	Net Profit / (Loss) for the period after tax (after exceptional and/or extraordinary items) attributable to owners of the parent	2,127	3,690	623	10,020	4,395	7,153
5	Total Comprehensive Income for the period attributable to owners of the parent	2,306	3,642	707	10,294	4,424	7,180
6	Paid-up equity share capital of ₹ 2 each	358	358	365	358	365	365
7	Other equity (Revaluation reserve ₹ Nil)	-	-	-	-	-	48,373
8	Earnings Per Share (in Rupees) per Rs.2/-share (non-annualised)						
	1. Basic	11.88	20.60	3.41	55.78	24.08	39.18
	2. Diluted	11.88	20.60	3.41	55.78	24.08	39.18

Notes:

1. Summarized Unaudited Standalone Financial Results of the Company is as under:

Sl. No.	Particulars	Quarter ended (Unaudited)		Nine months ended (Unaudited)		Year ended (Audited)	
		31/12/2023	30/09/2023	31/12/2022	31/12/2023	31/12/2022	31/03/2023
1	Revenue from operations	6,253	9,305	4,130	26,041	15,898	23,510
2	Profit before tax	2,236	4,240	450	11,228	4,643	7,707
3	Net profit for the period/year	1,920	3,602	373	9,575	3,830	6,371
4	Total comprehensive income	1,945	3,624	337	9,669	3,883	6,177

2. The above is an extract of the detailed format of Financial Results for the Quarter and Nine months ended 31 December, 2023 filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly and Nine months ended 31 December, 2023 Financial Results are available on the Stock Exchange(s) websites: www.bseindia.com and www.nseindia.com and on the Company's website www.natcopharma.co.in.

3. The above financial results have been reviewed by the Audit Committee and approved by the Board of Directors of the Company at their meeting held on 14 February, 2024.

4. The Board of Directors at their meeting held on 14 February, 2024 have declared an interim dividend of ₹1.25 per equity share of ₹2 each.

for NATCO PHARMA LIMITED Sd/- V.C. Nannapaneni Managing Director

Place: Hyderabad Date: 14 February, 2024

AANCHAL ISPAT LIMITED					
CIN: L27106WB1996PLC078866					
Registered Office: Mouza - Chamrail, NH 6, Howrah, West Bengal - 711114					
Email: info@aanchalispac.com, Tel: 03212-246121, Website: www.aanchalispac.com					
EXTRACT OF STANDALONE UNAUDITED FINANCIAL RESULTS FOR THE QUARTER ENDED DECEMBER 31, 2023					
PARTICULARS	3 Months ended	Nine Months ended	Corresponding	Year ended	
	31.12.2023	31.12.2023	31.12.2022	31.03.2023	31.03.2023
(Rs in Lakhs except EPS)					
Total Income from Operations (net)	835.58	6,212.77	4,068.44	19,747.15	
Net Profit/(Loss) for the period (Before tax Exceptional and/or Extraordinary items)	(204.65)	(745.44)	(247.41)	(3,047.25)	
Net Profit/(Loss) for the period before tax (After Exceptional and/or Extraordinary items)	(204.65)	(745.44)	(247.41)	(3,047.25)	
Net Profit/(Loss) for the period after tax (After Exceptional and/or Extraordinary items)	(204.65)	(745.44)	(247.41)	(2,345.71)	
Total Comprehensive Income for the period after tax and Other Comprehensive Income (after tax)	(204.65)	(745.44)	(247.41)	(2,346.86)	
Equity Share Capital	2,085.38	2,085.38	2,085.38	2,085.3	
Other Equity (excluding Revaluation Reserve as shown in the Balance sheet of previous year)	-	-	-	-	
Earning Per Share (Rs.10/- each)					
Basic: (in Rs)	(0.98)	(3.57)	(1.19)	(11.25)	
Diluted: (in Rs)	(0.98)	(3.57)	(1.19)	(11.25)	

Notes:

1. The above is an extract of the detailed format of Quarter and nine months ended 31st December, 2023. Unaudited financial results filed with the Stock Exchange under Regulation 33 of the SEBI (Listing and Other Disclosure Requirements) Regulations, 2015. The full format of the quarter ended Financial Results are available on the BSE website - www.bseindia.com and on the Company website http://www.aanchalispac.com/financials.html#financials.

2. The Company operates in single business segment of manufacturing & trading of Iron & Steel products.

Place : Kolkata Date : 13.02.2024

For Aanchal Ispat Limited

PARTAP INDUSTRIES LIMITED						
Regd. Office : VII Beopur, G.T. Road, Near Shambhu Barrier, Distt. Patiala, Punjab-140417, INDIA.						
CIN : L15142PB1988PLC008614, Email : partaplisting2017@gmail.com						
EXTRACT OF AUDITED FINANCIAL RESULTS FOR THE QUARTER ENDED DECEMBER, 2023						
(INR in Lacs except per share data)						
Sl. No.	PARTICULARS	STANDALONE		CONSOLIDATED		Year ended (Audited)
		For the Quarter Ended	For the Year Ended	For the Quarter Ended	For the Year Ended	
31.12.2023	30.09.2023	31.12.2022	31.03.2023	31.03.2022	31.03.2022	31.03.2022
1	Total Income from operations	7007.22	6389.09	7332.96	38809.94	42714.25
2	Profit/(loss) before Tax After Exceptional & extraordinary items	59.45	(483.90)	1,233.88	2,782.63	4,433.07
3	Total Comprehensive Income for the period	(120.80)	(664.15)	973.88	2,176.71	3,337.69
4	Paid-up Equity Share Capital (32,02,350 Equity Shares of INR 10/- each)	32.02	32.02	32.02	32.02	32.02
5	Earnings per equity (for Continuing operation) & Discontinued Operation					
	(1) Basic	(3.77)	(20.74)	30.41	67.97	104.23
	(2) Diluted	(3.77)	(20.74)	30.41	67.97	104.23

Notes:

a) The above is an extract of the detailed format of Financial Results for the quarter ended 31st December 2023 filed with the Stock Exchanges under Regulation 33 of the SEBI (listing Obligations and Disclosure Requirements) Regulations 2015. The full format of the Standalone and Consolidated Financial Results are available on the website of www.mscl.com and on the Company's website at www.partapdenim.com

For Partap Industries Limited Sd/- Sudarshan Paul Bansal Chairman & Managing Director Date: 14.02.2024 Place: Kolhapur

GVK Power & Infrastructure Limited						
CIN: L74999TG2005PLC059013						
Registered office: Darshak Chambers, Plot No.32, Ground Floor, Street No.1, Penderghast Road, Secunderabad - 500003, Telangana)						
Phone No: 040-2790 2663/64, Fax: 040-2790 2665 Website: www.gvk.com; Email: sanjeevkumar.singh@gvk.com						
Statement of Standalone Financial Results for the quarter and nine months ended December 31, 2023						
Rupees in Lakhs						
Particulars	Quarter ended (Unaudited)		Nine months ended (Unaudited)		Year ended (Audited)	
	31.12.2023	30.09.2023	31.12.2022	31.12.2023	30.09.2022	31.03.2023
Net sales / income from operations	-	250	250	500	750	1,000
Profit / (Loss) from ordinary activities after tax	45	216	287	407	409	646
Profit / (Loss) from ordinary activities after tax (after Extraordinary Items)	45	216	287	407	409	646
Paid-up equity share capital	15,792	15,792	15,792	15,792	15,792	15,792
Earnings per share (before extraordinary items) - (not annualised)						
a) Basic (in Rs.)	0.00	0.01	0.02	0.03	0.03	0.04
b) Diluted (in Rs.)	0.00	0.01	0.02	0.03	0.03	0.04

Statement of Consolidated Financial Results for the quarter and nine months ended December 31, 2023

Rupees in Lakhs

Particulars	Quarter ended (Unaudited)		Nine months ended (Unaudited)		Year ended (Audited)	
	31.12.2023	30.09.2023	31.12.2022	31.12.2023	30.09.2022	31.03.2023
Net sales / income from operations	13,464	37,963	32,487	101,144	193,411	212,036
Profit / (Loss) from ordinary activities after tax	(7,727)	15,615	(3,444)	35,415	(8,580)	(17,092)
Profit / (Loss) from ordinary activities after tax (after Extraordinary Items)	(7,727)	15,615	340,241	35,415	315,620	307,108
Paid-up equity share capital (Face value of share: Re 1/- each)	15,792	15,792	15,792	15,792	15,792	15,792
Reserve excluding Revaluation Reserve as per balance sheet	-	-	-	-	-	-
Earnings per share: Basic and Diluted (before extraordinary items) - (not annualised)	(0.49)	0.99	(0.22)	2.24	(0.54)	(1.08)
Earnings per share: Basic and Diluted (after extraordinary items) - (not annualised)	(0.49)	0.99	21.55	2.24	19.99	19.45

Notes:

a) The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the Stock Exchange websites of BSE (www.bseindia.com) or NSE (www.nseindia.com) and on the website of the company.

b) The above financial results have been reviewed by the Audit Committee on February 14, 2024 and taken on record by the Board of Directors at its meeting held on February 14, 2024.

For GVK Power & Infrastructure Limited Sd/- P V Prasanna Reddy Whole-time Director Date: 14-02-2024 Place: Hyderabad

IKAT EXPORTS PRIVATE LIMITED				
Regd Off: 501, 5th Floor Forum Mart, Kharavela Nagar, Khordha, Bhubaneswar - 751007, Orissa				
CIN- U070100OR2004PTCO07641, Website: www.ikatexports.com				
STATEMENT OF AUDITED FINANCIAL RESULTS FOR THE QUARTER ENDED ON DECEMBER 31, 2023				
S. No.	Particulars	Quarter Ended		Year ended
		December 31, 2023 (Un Audited)	December 31, 2022* (Un Audited)	Mar 31, 2023 (Audited)
1	Total Income from Operations	-	-	-
2	Net Profit / (Loss) for the period (before tax, Exceptional and / or Extraordinary Items#)	(2.55)	-	(4.18)
3	Net Profit / (Loss) for the period before Tax (after Exceptional and / or Extraordinary Items#)	(2.55)	-	(4.18)
4	Net Profit / (Loss) for the period after Tax (after Exceptional and / or Extraordinary Items#)	(2.55)	-	(3.12)
5	Total Comprehensive Income for the period (Comprising Profit / (Loss) for the period (after tax) and other Comprehensive Income (after tax))	(2.55)	-	(3.15)
6	Paid-up equity share capital	1.00	-	1.00
7	Reserves excluding Revaluation Reserves	(9.90)	-	(2.30)
8	Networth	(8.90)	-	(1.30)
9	Paid up Debt Capital	2,099.90	-	1,875.57
10	Debt Equity Ratio	2100:01	-	1876:01
11	Earning Per Share (of Rs. 10/- each) for continuing and discontinued operations)-	(25.50)	-	(31.47)
	1. Basic :			
	2. Diluted :*			
12	Capital Redemption Reserve	-	-	-
13	Debtenture Redemption Reserve	-	-	-
14	Debt Service Coverage Ratio	-	-	-
15	Interest Service Coverage Ratio	-	-	-

* In terms of circular SEBI/HO/DDHS/CIR/2021/000000637 dated 05th October, 2021, data for quarterly financial results ended on 31th December, 2022 is not available and hence not given.

Notes:

a) The above financial results have been approved by the Board of Directors at its meeting held on 13th February, 2024.

b) The above is an extract of the detailed format of Financial Results filed with BSE Limited ("Stock Exchange") under Regulation 52 of the SEBI (LODR) Regulations, 2015 ("Listing Regulations"). The full format of the Financial Results are available on the website of the Stock Exchange i.e. www.bseindia.com

c) For the other line items referred in Regulation 52(4) of the Listing Regulations, 2015, the pertinent disclosures have been made to the stock exchanges and can be accessed on the website of the Stock Exchange i.e. www.bseindia.com.

d) Previous year figures have been regrouped and/or reclassified, wherever necessary.

On Behalf of the Board of Directors Sd/- Rohit Raj Modi (Director) (DIN: 00180505)

Place: New Delhi Date: 13th February, 2024

TATA ELXSI LIMITED	
CIN : L85110KA1989PLC009968	
Regd. Off: ITPB Road, Whitefield, Bengaluru-560 048. Tel: 91 80 2297 9123 Fax: +91 80 2841 1474	
Email: investors@tataelxsi.com Website: www.tataelxsi.com	
POSTAL BALLOT NOTICE AND E-VOTING INFORMATION	
<p>Notice is hereby given pursuant to Section 108 and Section 110 of the Companies Act, 2013 ("the Act"), read with Rule 20 and Rule 22 of Companies (Management and Administration) Rules, 2014 ("the Rules") read with the General Circular Nos. 14/2020 dated April 08, 2020, 17/2020 dated April 13, 2020, 10/2021 dated June 23, 2021, 03/2022 dated May 05, 2022, 11/2022 dated December 28, 2022, 09/2023 dated September 25, 2023 and other relevant circulars and notifications issued by the Ministry of Corporate Affairs (hereinafter collectively referred to as "the MCA Circulars"), Regulation 44 of the Securities and Exchange Board of India (Listing Obligations and Disclosure Requirements) Regulations, 2015 ("Listing Regulations"), that the below mentioned special business(es) are proposed to be passed by the Members of Tata Elxsi Limited, by the means of Postal Ballot, through remote e-Voting):</p> <p>1. Approval of Modification of the Material Related Party Transactions with Jaguar Land Rover Limited, UK for FY 2023-24.</p> <p>2. Approval of Material Related Party Transaction with Jaguar Land Rover Limited, UK for FY 2024-25.</p> <p>In accordance with the MCA Circulars and pursuant to other applicable circulars and notifications issued by the Ministry of Corporate Affairs and SEBI, the Postal Ballot Notice is being sent electronically through e-mail, only to those Members whose names appear in the Register of Members/ List of Beneficial Owners as received from National Securities Depository Limited ("NSDL") and Central Depository Services (India) Limited ("CDSL") and whose e-mail addresses are available with Tata Elxsi Limited and Depositories as at 05:00 p.m. (IST) on Friday, February 09, 2024 ("Cut-Off date"). The hard copy of Postal Ballot Notice along with the Postal Ballot forms and pre-paid business envelope will not be sent to the Members. The Company has completed the sending of Postal Ballot Notice to eligible shareholders through electronic mode on Wednesday, February 14, 2024.</p> <p>The Postal Ballot Notice is also available on the website of the Company at www.tataelxsi.com, the relevant section of the websites of the stock exchanges viz. BSE: www.bseindia.com and NSE: www.nseindia.com where the equity shares of the Company are listed and on the website of NSDL: www.evoting.nsdl.com</p> <p>The Company has engaged the services of NSDL for facilitating remote e-Voting, to enable the Members to cast their votes electronically. The remote e-Voting period shall commence on Friday, February 16, 2024, at 9:00 a.m. (IST) and end on Saturday, March 16, 2024, at 5:00 p.m. (IST). The remote e-Voting module shall be disabled by NSDL thereafter. During this period, Members of the Company holding shares either in physical or electronic form, as on the Cut-Off date, i.e. February 09, 2024, shall cast their vote electronically.</p> <p>Members whose e-mail address is not registered/updated with the Company / Depositories may register / update their e-mail addresses on or before 05:00 p.m. (IST) on Friday, February 23, 2024, to receive the Postal Ballot Notice. Detailed instructions regarding manner of registration of e-mail address is provided in the Postal Ballot Notice. Members are requested to refer to the Postal Ballot Notice for more details / information on the same.</p> <p>Manner of registration of e-mail with Company / Depositories:</p> <p>i. Members holding shares in physical mode: Members holding shares in physical mode may submit the hard copy of following documents to the Registrar and Share Transfer Agent of the Company viz. Link Intime India Private Limited, at their address given below: Request letter duly signed, Form ISR-1 for updation of KYC details including e-mail address, Forms ISR-2, ISR-3 / SH-13, SH-14 in case specimen signature and, bank account details are not registered / updated, Self-attested copy of PAN and any address proof viz. Aadhaar, passport, driving license etc. Copy of share certificate duly self-attested.</p> <p>Correspondence address of RTA: Link Intime India Private Limited, Unit: Tata Elxsi Limited, C 101, 1st Floor, 247 Park, L.B.S. Marg, Vikhroli (West), Mumbai - 400083. Alternatively, Members may register their e-mail address by clicking the link: https://linkintime.co.in / EmailReg / Email_Register.html and completing the registration process as guided therein, to receive the Postal Ballot Notice.</p> <p>ii. Members holding shares in demat mode: Members holding shares in demat mode may contact their Depository Participants ("DPs") and register or update their respective e-mail addresses in the demat account, as per the process recommended by the DP.</p> <p>In case of any queries on remote e-voting, you may refer to the Frequently Asked Questions (FAQs) for Shareholders and e-voting user manual for Shareholders available at the download section of www.evoting.nsdl.com or call on toll free no.: 022 - 4886 7000 and 022 - 2499 7000 or write to evoting@nsdl.com or contact at NSDL, 4th Floor, A' Wing, Trade World, Kamala Mills Compound, Senapati Bapat Marg, Lower Parel, Mumbai 400 013.</p> <p>For any other clarifications and assistance, Members may write to csg-unit@tclindia.co.in and investors@tataelxsi.co.in.</p>	
<p>for TATA ELXSI LIMITED Sd/- (CAUVERI SRIRAM) Company Secretary & Compliance Officer</p>	
<p>Place : Bengaluru Dated : February 14, 2024</p>	

RADIANT CASH MANAGEMENT SERVICES LIMITED											
(Formerly Radiant Cash Management Services Private Limited)											
CIN: L74999TN2005PLC055748											
Regd. Office : 28, Vijayaraghava Road, T.Nagar, Chennai - 600 017, Tamil Nadu.											
Phone : 91-44 - 4904 4904, E-mail: investorrelations@radiantcashlogistics.com Website: https://radiantcashservices.com/											
EXTRACT OF UNAUDITED STANDALONE AND CONSOLIDATED FINANCIAL RESULTS FOR THE QUARTER AND NINE MONTHS ENDED DECEMBER 31, 2023											
(₹ in million)											
Sl. No.	Particulars	Standalone					Consolidated				
		Quarter Ended		Nine Months Ended		Year Ended	Quarter Ended		Nine Months Ended		Year Ended
31.12.2023	30.09.2023	31.12.2022	31.12.2022	31.12.2022	31.03.2023	31.12.2023	30.09.2023	31.12.2022	31.12.2022	31.03.2023	31.03.2023
1	Total Income from Operations	1,012.97	954.25</								

